

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005 ರನ್ವಯ [2005ರ ಕೇಂದ್ರ ಕಾಯಿದೆ ಸಂಖ್ಯೆ 22] ಪ್ರಕಾರ ಅಧಿನಿಯಮದ Chapter-II ರ ಅಡಿಯಲ್ಲಿ 4[1][ಬಿ] ರಲ್ಲಿ ನಿಗದಿಪಡಿಸಿರುವಂತೆ

ಶಿವಶರಣೆ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಶಿರಾಳಕೊಪ್ಪ.

ಸಂಸ್ಥೆಗೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿ ಕೈಪಿಡಿ

4[1][ಬಿ][i] - ಸಾರ್ವಜನಿಕ ಪ್ರಾಧಿಕಾರದ ವಿವರಗಳು ರಚನಾ ಸೂಚಿ, ಕಾರ್ಯಗಳು ಹಾಗೂ ಕರ್ತವ್ಯಗಳು:

ಸಾರ್ವಜನಿಕ ಪ್ರಾಧಿಕಾರದ ಹೆಸರು ಮತ್ತು ವಿಳಾಸ ಮತ್ತು ದೂರವಾಣಿ ಸಂಖ್ಯೆ	ಶಿವಶರಣೆ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಶಿರಾಳಕೊಪ್ಪ-577428 08187-233855
ಸಂಸ್ಥೆಯ ಮುಖ್ಯಸ್ಥರ ಪದನಾಮ	ಪ್ರಾಂಶುಪಾಲರು

ಈ ಸಂಸ್ಥೆಯು ಆರಂಭದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಶಿರಾಳಕೊಪ್ಪ ಪಟ್ಟಣದ ಖಾಸಗಿ ಐ.ಐ.ಐ., ಶಿರಿಯ ತಾಂತ್ರಿಕ ಶಾಲೆಯ ಕಟ್ಟಡದಲ್ಲಿ ನಡೆಸಲಾಗಿತ್ತು. ಈ ಸಂಸ್ಥೆಗೆ ತಡಗಣಿ ಗ್ರಾಮದ ಸರ್ವೆ ನಂ.89 ರಲ್ಲಿ 5 ಎಕರೆ ಜಮೀನನ್ನು ನೀಡಿದ್ದು, ಈ ಜಾಗದಲ್ಲಿ ಸಂಸ್ಥೆಗೆ ಹೊಸದಾಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡವು ದಿನಾಂಕ:02-10-2012ರಂದು ಉದ್ಘಾಟನೆಗೊಂಡು ಅಂದಿನಿಂದಲೇ ಶೈಕ್ಷಣಿಕ ಚಟುವಟಿಕೆಗಳನ್ನು ಈ ಕಟ್ಟಡದಲ್ಲಿ ನಡೆಸಿಕೊಂಡು ಹೋಗಲಾಗುತ್ತಿದೆ. ಹಾಗೂ ಈ ಸಂಸ್ಥೆಯು, ಪ್ರಾರಂಭದಿಂದಲೂ ವಿದ್ಯಾರ್ಥಿನಿಯರುಗಳ ಫಲಿತಾಂಶ ಉತ್ತಮವಾಗಿರುತ್ತದೆ. ಈ ಸಂಸ್ಥೆಯ ಕಟ್ಟಡವು ತಡಗಣಿಯ ನಂದಿನಿ ಹಾಲಿನ ಡೈರಿಯ ಹಿಂಭಾಗದ ರಸ್ತೆಯಲ್ಲಿ, ಪ್ರಥಮ ದರ್ಜೆ ಕಾಲೇಜಿನ ಕಟ್ಟಡದ ಪಕ್ಕದಲ್ಲಿ ಇರುತ್ತದೆ.

ಕ್ರಮ ಸಂ.	ಡಿಪ್ಲೋಮಾ ಕೋರ್ಸಿನ ಹೆಸರು	ಪ್ರಾರಂಭ ಗೊಂಡ ವರ್ಷ	ಪ್ರವೇಶ ಸಂಖ್ಯೆ	ಅವಧಿ	ಪ್ರವೇಶಕ್ಕೆ ವಿದ್ಯಾರ್ಹತೆ
1	ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್	2008	60	3 ವರ್ಷ	10+*
2	ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್	2008	60	3 ವರ್ಷ	10+*
3	ಸಿವಿಲ್ ಇಂಜಿನಿಯರಿಂಗ್	2008	60	3 ವರ್ಷ	10+*
4	ಮೆಕ್ಯಾನಿಕಲ್ ಇಂಜಿನಿಯರಿಂಗ್	2008	30	3 ವರ್ಷ	10+*
5	ಕ್ಲೋಡ್ ಕಂಪ್ಯೂಟಿಂಗ್ & ಬಿಗ್ ಡಾಟಾ	2021	30	3 ವರ್ಷ	10+*
ಒಟ್ಟು ಪ್ರವೇಶ ಸಂಖ್ಯೆ :			240		

ಶಿವಶರಣೆ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಶಿರಾಳಕೊಪ್ಪ ಇದರ ಪ್ರವೇಶದ ಕೇಂದ್ರೀಕೃತ ಪ್ರವೇಶ ಘಟಕ ಇಲ್ಲಿ ಪ್ರವೇಶವನ್ನು ಪ್ರತಿಭೆ ಹಾಗೂ ಸರ್ಕಾರದ ಮೀಸಲಾತಿ ಮತ್ತು ಪ್ರವೇಶ ನಿಯಮಗಳ ಪ್ರಕಾರ ನೀಡಲಾಗುತ್ತಿದೆ. ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಕನಿಷ್ಠ 35 ಅಂಕಗಳನ್ನು ಗಳಿಸಿರಬೇಕು. ತಾಂತ್ರಿಕ ಪರೀಕ್ಷಾ ಮಂಡಳಿ, ಅರಮನೆ ರಸ್ತೆ, ಬೆಂಗಳೂರು. ಇವರು ಪರೀಕ್ಷೆಗಳನ್ನು ನಡೆಸಿ, ಅರ್ಹ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಡಿಪ್ಲೋಮಾ ಪದವಿಗಳನ್ನು ಪ್ರದಾನಮಾಡುತ್ತಾರೆ. ಈಗ ಸೆಮಿಸ್ಟರ್ ಪದ್ಧತಿ ಜಾರಿಯಲ್ಲಿದೆ.

- * ಪೂರ್ಣ ವಿವರಗಳಿಗೆ ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶದ ಅರ್ಜಿಯ ಜೊತೆಗೆ ಸಿಗುವ ಕೈಪಿಡಿಯನ್ನು ನೋಡುವುದು.
- * ಪ್ರತಿ ವರ್ಷ ಸರ್ಕಾರದ ಮೀಸಲಾತಿ ಮತ್ತು ಪ್ರವೇಶ ನಿಯಮಗಳ ಪ್ರಕಾರ ಪ್ರವೇಶ ನೀಡಲಾಗುತ್ತಿದೆ.

4(1)ಬಿ[ii] ವಿವಿಧ ಅಧಿಕಾರಿ/ನೌಕರರ ಅಧಿಕಾರ ಹಾಗೂ ಕರ್ತವ್ಯಗಳು:

ಆಡಳಿತ ಸಿಬ್ಬಂದಿ

ಸೇವಕ[ಡಿ ಸಮೂಹ]	:ಕಛೇರಿಯನ್ನು ಸ್ವಚ್ಛ ಹಾಗೂ ಅಂದವಾಗಿ ಇಟ್ಟುಕೊಳ್ಳುವುದು. ಅಧಿಕಾರಿಗಳ ನಿರ್ದೇಶನದಂತೆ ಪತ್ರ/ಕಡತಗಳನ್ನು ಸಂಬಂಧಪಟ್ಟವರಿಗೆ ವಿತರಿಸುವುದು.
ಸ್ಟೀಪರ್-ಕರ್ಮ-ಸ್ಯಾಂಪೆಂಜರ್	ಸಂಸ್ಥೆಯ ಕಟ್ಟಡಗಳು, ಆವರಣ, ಮತ್ತು ಕಛೇರಿಗಳನ್ನು ಸ್ವಚ್ಛವಾಗಿರಿಸುವುದು.
ಕಾವಲುಗಾರ / ಸೆಕ್ಯೂರಿಟಿಗಾರ್ಡ್	:ಸಂಸ್ಥೆಯ ಸ್ವತ್ತುಗಳನ್ನು ರಕ್ಷಣೆಗಾಗಿ ಕಾವಲಿರುವುದು. ಮತ್ತು ಹಿರಿಯ ಅಧಿಕಾರಿಗಳು ಆಗಾಗ ನಿರ್ವಹಿಸಲು ತಿಳಿಸುವ ಕೆಲಸಗಳನ್ನು ಮಾಡುವುದು.
ದ್ವಿತೀಯ ದರ್ಜೆ ಸಹಾಯಕರು/ ಪ್ರಥಮ ದರ್ಜೆ ಸಹಾಯಕರು :	:ಆಯಾ ವಿಭಾಗಕ್ಕೆ ಸಂಬಂಧಿಸಿದ ಕಡತಗಳ ದಿನಚರಿ, ಚಲನೆ ಮತ್ತು ಪತ್ರಗಳನ್ನು ಕಛೇರಿ ಕೈಪಿಡಿ ನಿಯಮಾವಳಿ ಮೇರೆಗೆ ವಿಲೇವಾರಿ ಮಾಡಲು ಕಡತ ಮಂಡಿಸುವುದು.
ಬೆರಳಚ್ಚುಗಾರರು/ ಹಿರಿಯ ಬೆರಳಚ್ಚುಗಾರರು	: ಬೆರಳಚ್ಚು ಹಾಗೂ ಕಂಪ್ಯೂಟರ್ ಕೆಲಸಗಳ ನಿರ್ವಹಣೆ
ಅಧೀಕ್ಷಕರು (ಕಛೇರಿ)	:ವಿವಿಧ ವಿಭಾಗಗಳ ವಿಷಯ ನಿರ್ವಹಕರಿಂದ ಬರುವ ಕಡತಗಳನ್ನು ಕಛೇರಿ ಕೈಪಿಡಿ ನಿಯಮಾವಳಿ ಹಾಗೂ ಸಂಬಂಧಪಟ್ಟ ನಿಯಮಗಳನ್ವಯ ಪರಿಶೀಲಿಸಿ ಹಿರಿಯ ಅಧಿಕಾರಿಗೆ ಒಪ್ಪಿಸುವುದು.
ಅಧೀಕ್ಷಕರು (ಹಾಸ್ಟೆಲ್)	ವಿದ್ಯಾರ್ಥಿ ನಿಲಯದಲ್ಲಿ ಶಿಸ್ತು, ಸುಚಿತ್ತ ಹಾಗೂ ಒಟ್ಟಾರೆ ವಿದ್ಯಾರ್ಥಿನಿಲಯದ ಆಡಳಿತ ನಿರ್ವಹಣೆಯಲ್ಲಿ ನಿಲಯಪಾಲಕರಿಗೆ ಸಹಾಯ ಮಾಡುವುದು. ವಿದ್ಯಾರ್ಥಿ ನಿಲಯದ ಹಣಕಾಸು ವ್ಯವಹಾರದ ಕಡತ, ಲೆಕ್ಕ, ದಾಖಲೆಗಳನ್ನು ನೋಡಿಕೊಳ್ಳುವುದು.
ರಿಜಿಸ್ಟ್ರಾರ್	:ಅಧೀಕ್ಷಕರಿಂದ ಬರುವ ಕಡತಗಳನ್ನು ಕಛೇರಿ ಕೈಪಿಡಿ ನಿಯಮಾವಳಿ ಹಾಗೂ ಸಂಬಂಧಪಟ್ಟ ನಿಯಮಗಳನ್ವಯ ಪರಿಶೀಲಿಸಿ ಸೂಕ್ತ ಷರಾಡೊಂದಿಗೆ ಹಿರಿಯ ಅಧಿಕಾರಿಗಳಿಗೆ ಒಪ್ಪಿಸುವುದು.
ಗ್ರಂಥಾಲಯಾಧಿಕಾರಿ	ಸಂಸ್ಥೆಯ ಗ್ರಂಥಾಲಯದ ನಿರ್ವಹಣೆ, ಓದುಗರ ಸೇವೆಗಳನ್ನು ನೋಡಿಕೊಳ್ಳುವುದು.
ಸಿಸ್ಟಂ ಅನಾಲಿಸ್ಟ್	ಎಲ್ಲಾ ವಿಭಾಗಗಳ ಪ್ರಯೋಗಾಲಯಗಳ ಕಂಪ್ಯೂಟರ್‌ಗಳ ಸುಸ್ಥಿತಿ ನಿರ್ವಹಣೆಯೊಂದಿಗೆ ಸಂಬಂಧ ಪಟ್ಟ ವಿಭಾಗದ ಲ್ಯಾಬ್ ತರಗತಿಗಳನ್ನು ನಿರ್ವಹಿಸುವುದು.

ದೈಹಿಕ ಶಿಕ್ಷಕರು	ಸಂಸ್ಥೆಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸುವುದು; ವಿದ್ಯಾರ್ಥಿಗಳನ್ನು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು; ಅಂತರ್-ವಾಲಿಟೆಕ್ಸಿಕ್ ಕ್ರೀಡಾ ಕೂಟದಲ್ಲಿ, ಹಾಗೂ ವಿವಿಧ ಕ್ರೀಡಾ ಕೂಟಗಳಲ್ಲಿ ವಿದ್ಯಾರ್ಥಿಗಳ ಜೊತೆ ಭಾಗವಹಿಸುವುದು. ಎನ್.ಎಸ್.ಎಸ್. ಘಟಕದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು.
ಸಹಾಯಕ ಉಪನ್ಯಾಸಕರು/ ಉಪನ್ಯಾಸಕರು/ ಹಿರಿಯ ಶ್ರೇಣಿ ಉಪನ್ಯಾಸಕರು/ ಆಯ್ಕೆ ಶ್ರೇಣಿ ಉಪನ್ಯಾಸಕರು	ಧಿಯರಿ/ಪ್ರಾಯೋಗಿಕ ಪಾಠ ಪ್ರವಚನಗಳನ್ನು ವೇಳಾಪಟ್ಟಿಯಂತೆ ನಿರ್ವಹಿಸುವುದು; ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ನಿರ್ವಹಿಸುವುದು; ವಿಭಾಗಾಧಿಕಾರಿಗಳು ವಹಿಸುವ ಕಾರ್ಯಭಾರ/ ಕರ್ತವ್ಯಗಳನ್ನು ನಿರ್ವಹಿಸುವುದು.
ವಿಭಾಗಾಧಿಕಾರಿ	:ಸಂಸ್ಥೆಯಲ್ಲಿ ಸೇವಾ ಹಿರಿತನದಲ್ಲಿ ಹಿರಿಯರಾದ ಉಪನ್ಯಾಸಕರು/ ಹಿರಿಯ ಶ್ರೇಣಿ ಉಪನ್ಯಾಸಕರು ಆಯ್ಕೆ ಶ್ರೇಣಿ ಉಪನ್ಯಾಸಕರು ವಿಭಾಗಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವರು. ವಿಭಾಗಾಧಿಕಾರಿಗಳ ಕರ್ತವ್ಯಗಳು : ಧಿಯರಿ/ಪ್ರಾಯೋಗಿಕ ಪಾಠ ಪ್ರವಚನಗಳನ್ನು, ಆಂತರಿಕ ಪರೀಕ್ಷೆಗಳನ್ನು ವೇಳಾಪಟ್ಟಿಯಂತೆ ಜರುಗುವಂತೆ ನೋಡಿಕೊಳ್ಳುವುದು; ವಿದ್ಯಾರ್ಥಿಗಳ ಹಾಜರಾತಿ, ಪ್ರಗತಿಯ ಉಸ್ತುವಾರಿ; ವಿಭಾಗದ ಪ್ರಯೋಗಾಲಯಗಳಿಗೆ ಬೇಕಾಗುವ ಉಪಕರಣಗಳು/ಯಂತ್ರೋಪಕರಣಗಳ ಕುರಿತು ಬೇಡಿಕೆ ಸಲ್ಲಿಸುವುದು; ಉಪಕರಣಗಳು/ ಯಂತ್ರೋಪಕರಣಗಳ ಖರೀದಿ ಪ್ರಕ್ರಿಯೆಯಲ್ಲಿ ಸಹಾಯ ಮಾಡುವುದು; ವಿಭಾಗಕ್ಕೆ ಪ್ರತಿವರ್ಷ ಲಭ್ಯವಾಗುವ ಅನುದಾನವು ಸಂಪೂರ್ಣವಾಗಿ ಸದ್ವಿಧಾನವಾಗುವಂತೆ ನೋಡಿಕೊಳ್ಳುವುದು; ಪ್ರಯೋಗಾಲಯಗಳ ಆಧುನೀಕರಣ/ ಉನ್ನತೀಕರಣಗಳಿಗಾಗಿ ಕೇಂದ್ರ / ರಾಜ್ಯ ಸರ್ಕಾರದ ವಿಶೇಷ ಯೋಜನೆ/ಕಾರ್ಯಕ್ರಮಗಳು ಸಂಸ್ಥೆಗೆ ಲಭ್ಯವಾಗುವಂತೆ ಮತ್ತು ತನ್ಮೂಲಕ ದೊರಕುವ ಅನುದಾನವು ಸಂಪೂರ್ಣವಾಗಿ ಸದ್ವಿಧಾನವಾಗುವಂತೆ ನೋಡಿಕೊಳ್ಳುವುದು; ಪ್ರಿನ್ಸಿಪಾಲರು ವಹಿಸುವ ಕಾರ್ಯಭಾರ/ ಕರ್ತವ್ಯಗಳನ್ನು ನಿರ್ವಹಿಸುವುದು.
ಭೋದಕ / ಇತರ ಸಿಬ್ಬಂದಿ	
ಸಹಾಯಕ	ಯಾಂತ್ರಿಕರು ಮತ್ತು ಭೋದಕರು/ ಉಪನ್ಯಾಸಕರಿಗೆ ಪ್ರಯೋಗಾಲಯಗಳಲ್ಲಿ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಎಲ್ಲ ಸಹಾಯ ಮಾಡುವುದು. ಪ್ರಯೋಗಾಲಯಗಳಲ್ಲಿಯ ಯಂತ್ರೋಪಕರಣಗಳ ಹಾಗೂ ಪ್ರಯೋಗಾಲಯದ ಶುಚಿತ್ವ ಕಾಪಾಡುವುದು.
ಯಾಂತ್ರಿಕರು	ಭೋದಕರು/ ಉಪನ್ಯಾಸಕರಿಗೆ ಪ್ರಯೋಗಾಲಯಗಳಲ್ಲಿ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಎಲ್ಲ ಸಹಾಯ ಮಾಡುವುದು. ಪ್ರಯೋಗಾಲಯಗಳಲ್ಲಿಯ ಯಂತ್ರೋಪಕರಣಗಳನ್ನು ಚೆನ್ನಾಗಿ ಪುಟ್ಟ ದುರಸ್ತಿಯ ಮೂಲಕ ಕಾರ್ಯನಿರ್ವಹಣೆಯ ಸ್ಥಿತಿಯಲ್ಲಿಡುವುದು, ಹಾಳಾಗದಂತೆ ನೋಡಿಕೊಳ್ಳುವುದು.
ಸಹ ಭೋದಕರು /ಭೋದಕರು	ಪ್ರಾಯೋಗಿಕ ತರಗತಿಗಳನ್ನು ನಡೆಸುವಾಗ ಉಪನ್ಯಾಸಕರಿಗೆ ಪ್ರಯೋಗಾಲಯಗಳಲ್ಲಿ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಎಲ್ಲ ಸಹಾಯ ಮಾಡುವುದು. ವಿದ್ಯಾರ್ಥಿಗಳಿಗೆ ಉಪಕರಣದ ಮಾಹಿತಿ, ಬಳಸುವ ರೀತಿ ತಿಳಿಸಿ, ಪ್ರಯೋಗಗಳನ್ನು ಪ್ರತ್ಯಕ್ಷವಾಗಿ ಮಾಡಿ ತೋರಿಸಿ, ಅದರಂತೆ ಮಾಡಲು ವಿದ್ಯಾರ್ಥಿಗಳಿಗೆ ತಿಳಿಸುವುದು.
ವಾಹನ ಚಾಲಕರು	ಸಂಸ್ಥೆಯ ವಾಹನವನ್ನು ಚಲಾಯಿಸುವುದು. ಲಾಗ್‌ಬುಕ್‌ನ್ನು ನೋಡಿಕೊಳ್ಳುವುದು. ವಾಹನದ ಸುರಕ್ಷತೆ, ವಿಮೆ ಮುಂತಾದುವುಗಳ ಬಗ್ಗೆ ಪ್ರಿನ್ಸಿಪಾಲರಿಗೆ ಮಾಹಿತಿ ನೀಡುವುದು.
ಪ್ರಿನ್ಸಿಪಾಲರು	: ಸಂಸ್ಥೆಯ ಮುಖ್ಯಾಧಿಕಾರಿಯಾಗಿ ಒಟ್ಟಾರೆ ಆಡಳಿತ ನಿರ್ವಹಣೆ; ಕಾರ್ಯಕ್ರಮಗಳನ್ನು ಯೋಜಿಸಿ ಕಾರ್ಯಗತಗೊಳಿಸುವುದು; ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶನದಂತೆ ಕಾರ್ಯಾಚರಿಸುವುದು.

4(1)ಬಿ[iii] ಪಾಲಿಸಬೇಕಾದ ನಿಯಮ ಹಾಗೂ ನಿರ್ಣಯ ತೆಗೆದುಕೊಳ್ಳುವ ಪ್ರಕ್ರಿಯೆ ಹಾಗೂ ಉಸ್ತುವಾರಿ ಮತ್ತು ಜವಾಬ್ದಾರಿ:

ವಿಷಯ ನಿರ್ವಾಹಕರು	: ಹೊಸ ಕಡತಗಳನ್ನು ಪ್ರಾರಂಭಿಸುವುದು ಹಾಗೂ ವಿವಿಧ ಪ್ರಸ್ತಾವನೆಗಳನ್ನು ಶೇಖರಿಸಿ ಮುಂದಿನ ಕ್ರಮಕ್ಕಾಗಿ ಒಪ್ಪಿಸುವುದು.
ಅಧೀಕ್ಷಕರು	: ವಿಷಯ ನಿರ್ವಾಹಕರಿಂದ ಬಂದ ವಿವಿಧ ಪ್ರಸ್ತಾವನೆಯನ್ನು ಪರಿಶೀಲಿಸಿ ಸಂಬಂಧಪಟ್ಟ ಮಾಹಿತಿಯೊಂದಿಗೆ ಹಿರಿಯ ಅಧಿಕಾರಿಗಳಿಗೆ ಒಪ್ಪಿಸುವುದು.
ವಿಭಾಗಾಧಿಕಾರಿ	: ವಿಭಾಗಕ್ಕೆ ಬೇಕಾಗುವ ಉಪಕರಣ/ಯಂತ್ರೋಪಕರಣಗಳ ಕುರಿತು ಬೇಡಿಕೆ ಸಲ್ಲಿಸುವುದು. ಅವುಗಳ ಅವಶ್ಯಕತೆ, ಬೆಲೆ, ಮಾರಾಟಗಾರರ ಕುರಿತು ಪ್ರಿನ್ಸಿಪಾಲರಲ್ಲಿ ಚರ್ಚಿಸಿ ಖರೀದಿ ಪ್ರಕ್ರಿಯೆಯನ್ನು ನಿಯಮಾವಳಿಗಳಂತೆ ಕೈಗೊಳ್ಳಲು ಸಹಕರಿಸುವುದು
ರಿಜಿಸ್ಟ್ರಾರ್	: ಅಧೀಕ್ಷಕರಿಂದ ಬಂದ ವಿವಿಧ ಪ್ರಸ್ತಾವನೆಯನ್ನು ಪರಿಶೀಲಿಸಿ ಸಂಬಂಧಪಟ್ಟ ಮಾಹಿತಿಯೊಂದಿಗೆ ಹಾಗೂ ಸಂಬಂಧಪಟ್ಟ ನಿಯಮಗಳ ಮೇರೆಗೆ ಪರಿಶೀಲಿಸಿ ಅಂತಿಮ ಅನುಮೋದನೆಗಾಗಿ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆಯನ್ನು ಮಂಡಿಸುವುದು.
ಪ್ರಿನ್ಸಿಪಾಲರು	: ಮಂಡಿಸಿದ ಪ್ರಸ್ತಾವನೆಗಳನ್ನು ಸಂಬಂಧಪಟ್ಟ ಸರ್ಕಾರಿ ಆದೇಶಗಳ ಮೇರೆಗೆ ಪರಿಶೀಲಿಸಿ ತೆಗೆದುಕೊಳ್ಳಬೇಕಾದ ನಿರ್ಣಯ / ಕ್ರಮದ ಬಗ್ಗೆ ನಿರ್ಧರಿಸುವುದು. ನಿರ್ಣಯ / ಕ್ರಮ ಜರುಗಿಸುವ ಸಂದರ್ಭದಲ್ಲಿ ನಿಯಮಗಳ ಕುರಿತು ಅಸ್ಪಷ್ಟತೆಯಿದ್ದರೆ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯಕ್ಕೆ ನಿಯಮಗಳ ಸ್ಪಷ್ಟೀಕರಣ ಮತ್ತು ತೆಗೆದುಕೊಳ್ಳಬೇಕಾದ ನಿರ್ಣಯ / ಕ್ರಮದ ಕುರಿತು ಸಲಹೆ/ ನಿರ್ದೇಶನ ಪಡೆಯುವುದು.

4(1)ಬಿ[iv] ಕೆಲಸ ನಿರ್ವಹಿಸಲು ನಿಗದಿಪಡಿಸಿದ ನೀತಿಗಳು:

01. ನೇವಕ/ಗ್ರೂಪ್-ಡಿ : ವಹಿಸಿದ ಕೆಲಸವನ್ನು ಅಂದೇ ನಿರ್ವಹಿಸುವುದು;
02. ದ್ವಿತೀಯ ದರ್ಜೆ ಸಹಾಯಕ : ವಿಭಾಗಕ್ಕೆ ವಹಿಸಿದ ಕೆಲಸಗಳನ್ನು 5 ದಿನಗಳಲ್ಲಿ ನಿರ್ವಹಿಸುವುದು;
03. ಪ್ರಥಮ ದರ್ಜೆ ಸಹಾಯಕ : ವಹಿಸಿದ ಕೆಲಸವನ್ನು 5 ದಿನಗಳಲ್ಲಿ ನಿರ್ವಹಿಸುವುದು;
04. ಅಧೀಕ್ಷಕರು / ರಿಜಿಸ್ಟ್ರಾರ್ / ಪ್ರಿನ್ಸಿಪಾಲರು : ಆದ್ಯತೆ ಹಾಗೂ ತುರ್ತು ಕಾರ್ಯನಿರ್ವಹಿಸುವುದು.

4(1)ಬಿ [V] ಕಛೇರಿ ಕೆಲಸಕ್ಕಾಗಿ ಉಪಯೋಗಿಸಬೇಕಾದ ನಿಯಮ/ಕಟ್ಟಳೆ/ಸೂಚನೆ/ಲಭ್ಯವಿರುವ ಕೈಪಿಡಿ ದಾಖಲೆಗಳು:

- 1] ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ;
- 2] ಸೇವಾ ನಿಯಮಾವಳಿ;
- 3] ಕರ್ನಾಟಕ ಆರ್ಥಿಕ ಸಂಹಿತೆ;
- 4] ವರ್ಗೀಕರಣ ನಿಯಂತ್ರಣ ಹಾಗೂ ಮೇಲ್ಮನವಿ ನಿಯಮಾವಳಿ;
- 5] ವೃಂದ ಹಾಗೂ ಸೇವಕಾತಿ ನಿಯಮಾವಳಿಗಳು;
- 6] ಸರ್ಕಾರಿ ಆದೇಶಗಳು ಹಾಗೂ ಸುತ್ತೋಲೆಗಳು;
- 7] ಅನುದಾನ ಕೈಪಿಡಿ;
- 8] ಸಾದೀಲ್ವಾರು ವೆಚ್ಚ ಕೈಪಿಡಿ;
- 9] ಕರ್ನಾಟಕ ಶಿಕ್ಷಣ ಕಾನೂನು;
- 10] ಕಛೇರಿ ಕೈಪಿಡಿ;
- 11] ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮ, 2005;

4[1]ಬಿ [Vi] ಕಛೇರಿ ಕೆಲಸಕ್ಕಾಗಿ ಉಪಯೋಗಿಸಬೇಕಾಗಿರುವ ವಹಿಗಳು ಮತ್ತು ಇತರೆ ದಾಖಲೆಗಳು:

1. ವಹಿಗಳ ವಹಿ;
2. ಸಾಂಧರ್ಭಿಕ ರಜೆ ವಹಿ;
3. ಸ್ವೀಕೃತಿ ವಹಿ;
4. ರವಾನೆ ವಹಿ / ಲೋಕಲ್ ಡೆಲಿವರಿ ವಹಿ;
5. ಹುದ್ದೆಗಳ ಮಾಹಿತಿ ವಹಿ;
6. ವಿದ್ಯಾರ್ಥಿ ಮತ್ತು ಸಿಬ್ಬಂದಿ ಹಾಜರಾತಿ ವಹಿಗಳು;
7. ಚಲನವಲನ ವಹಿ;
8. ಉಪಕರಣಗಳ ದಾಸ್ತಾನು/ನಿರ್ವಹಣಾ ವಹಿ;
9. ಇನ್‌ಡೆಂಟ್ / ಇನ್‌ವಾನ್ಸ್‌ಗಳು;
10. ನಗದು ಮಸ್ತಕಗಳು;

11. ದಿನವಹಿ ಮಸ್ತಕಗಳು;

12. ಗ್ರಂಥಾಲಯದ ಪುಸ್ತಕಗಳು, ನಿಯತಕಾಲಿಕೆಗಳು, ದಿನಪತ್ರಿಕೆಗಳ ದಾಸ್ತಾನು/ನಿರ್ವಹಣೆ ವಹಿ;
13. ವಿತರಣಾ ವಹಿ;
14. ವಿದ್ಯಾರ್ಥಿಗಳ ಪ್ರವೇಶ ವಹಿ;
15. ವಿದ್ಯಾರ್ಥಿಗಳ ಅಂಕಪಟ್ಟಿಗಳ ವಿತರಣಾ ವಹಿ;
16. ವಿದ್ಯಾರ್ಥಿಗಳ ಡಿಪ್ಲೋಮಾ ಪ್ರಮಾಣ ಪತ್ರ ವಿತರಣಾ ವಹಿ;
17. ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರ ವಿತರಣಾ ವಹಿ;
18. ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ವಿತರಣಾ ವಹಿ;
19. ನಗದು ರಶೀದಿ ಪುಸ್ತಕ;
20. ಸಿಬ್ಬಂದಿಗಳ ವೇತನ ಮತ್ತು ಸಂಭಾವನೆ ವಿತರಣಾ ವಹಿ;
21. ಅಂಚೆ ಚೀಟಿಗಳ ವಹಿ;
22. ರೆಕಾರ್ಡ್ ವಹಿ;
23. ಯಂತ್ರೋಪಕರಣ, ಉಪಕರಣ ಮತ್ತು ಪೀಠೋಪಕರಣಗಳ ದಾಸ್ತಾನು/ನಿರ್ವಹಣಾ ವಹಿ;
24. ದಿನಬಳಕೆ ವಸ್ತುಗಳ ದಾಸ್ತಾನು/ನಿರ್ವಹಣಾ ವಹಿ;
25. ವಿಜಿಟಿಂಗ್ ಡೈರಿ

4[1]ಬಿ[Vii] ಆಡಳಿತ ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ನಿರ್ವಹಿಸಿ
ತೆಗೆದುಕೊಳ್ಳಬೇಕಾದ ನಿರ್ಣಯಗಳಲ್ಲಿ ಪ್ರಸ್ತುತವಿರುವ ಅವಕಾಶಗಳು:

----- ಇಲ್ಲ -----

4(1)ಬಿ[Viii] ಮಂಡಳಿ/ಪರಿಷತ್ತು/ಸಮಿತಿಗಳಲ್ಲಿ ಎರಡು ಹಾಗೂ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳಿಂದ
ರಚಿಸಲಾದ ಸಮಿತಿಯ ಸಲಹೆ ಹಾಗೂ ಸಭಾ ನಡವಳಿಗಳು.

ಮಂಡಳಿ/ಸಮಿತಿ/ಸಂಘಗಳು:

1. ವಿದ್ಯಾರ್ಥಿ ಸಂಘ;
2. ಕ್ರೀಡಾ ಸಂಘ;
3. ಸಂಸ್ಥೆಯ ವಸತಿಗೃಹಗಳ ಹಂಚಿಕೆ ಸಮಿತಿ;

4(1)b [ix] ಅಧಿಕಾರಿಗಳ / ನೌಕರರ ಮಾರ್ಗದರ್ಶಿ ಮಾಹಿತಿ:

ಕ್ರಮಸಂ.	ಹೆಸರು ಶ್ರೀ/ಶ್ರೀಮತಿ	ಪದನಾಮ	ದೂರವಾಣಿ ಸಂಖ್ಯೆಗಳು
1.	ಡಿ.ಎಸ್. ರವಿಶಂಕರ	ಪ್ರಾಂಶುಪಾಲರು, ಪ್ರಭಾರೆ (ಆಯ್ಕೆ ಶ್ರೇಣಿ ಉಪನ್ಯಾಸಕರು, ಇ&ಸಿ ವಿಭಾಗ)	9480053999
2.	ನಾಗರತ್ನ ಸಿ.	ಕುಲಸಚಿವರು	9481066050
3.	ಎಸ್.ಆರ್. ರವೀಂದ್ರ	ಆಯ್ಕೆ ಶ್ರೇಣಿ ಉಪನ್ಯಾಸಕರು, ಕಾಮಗಾರಿ ವಿಭಾಗ	9448775523
4.	ಕೆ.ಸಿ. ಶ್ರೀಧರ	ಆಯ್ಕೆ ಶ್ರೇಣಿ ಉಪನ್ಯಾಸಕರು, ಕಾಮಗಾರಿ ವಿಭಾಗ	9480064449
5.	ಹೆಚ್. ಜಯಪ್ಪ	ಆಯ್ಕೆ ಶ್ರೇಣಿ ಉಪನ್ಯಾಸಕರು, ಕಾಮಗಾರಿ ವಿಭಾಗ	9901609932
6.	ಶೇಷಾಚಲ ಸಿ.ಹೆಚ್.	ಉಪನ್ಯಾಸಕರು, ಸಿವಿಲ್ ವಿಭಾಗ	7760058044
7.	ರೇವಣಿ ನಾಯ್ಕ	ಉಪನ್ಯಾಸಕರು, ಗಣಕಯಂತ್ರ ವಿಭಾಗ	9620046043
8.	ಡಾ.ಎಲ್.ಎಸ್.ಮಂಜುನಾಥ್	ಆಯ್ಕೆ ಶ್ರೇಣಿ ಉಪನ್ಯಾಸಕರು, ಸಿವಿಲ್ ವಿಭಾಗ	9448241987
9.	ಶಿಲ್ಪಾ ಜಿ.	ಉಪನ್ಯಾಸಕರು, ಕಾಮಗಾರಿ ವಿಭಾಗ	8970835990
10.	ಸುರೇಶ್ ಬಿ.ಎಸ್.	ಆಯ್ಕೆ ಶ್ರೇಣಿ ಉಪನ್ಯಾಸಕರು, ಇ & ಇ ವಿಭಾಗ	9480046278
11.	ಸುರೇಖ ಪಿ.ಬಿ.	ಆಯ್ಕೆ ಶ್ರೇಣಿ ಉಪನ್ಯಾಸಕರು, ಗಣಕಯಂತ್ರ ವಿಭಾಗ	9242876111
12.	ಭಾಮ ಸಿ.	ಆಯ್ಕೆ ಶ್ರೇಣಿ ಉಪನ್ಯಾಸಕರು, ಗಣಕಯಂತ್ರ ವಿಭಾಗ	9886788142
13.	ದ್ರಾಕ್ಷಾಯಣಿ ಎಲ್.ಬಿ.	ಉಪನ್ಯಾಸಕರು, ಗಣಕಯಂತ್ರ ವಿಭಾಗ	9480287391
14.	ದೀಪಿಕಾ ಪಿ.	ವಿಭಾಗಾಧಿಕಾರಿಗಳು, ಸಿ.ಎಸ್. ವಿಭಾಗ	9964709742
15.	ಸಂಜಯ್ ಎಂ.ವಿ.	ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ	9449950018
16.	ಕಾಶಿನಾಥ್ ಬೇದರೆ	ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ	9035470410
17.	ಉಮೇಶ್ ಡಿ.ಕೆ	ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ	9731895089
18.	ಪ್ರಿಯಾ ಎಂ.ಕೆ.	ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ	7353892814

19.	ಪ್ರಸನ್ನ ಕುಮಾರ್ ಬಿ.ಆರ್.	ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ	9844521872
20.	ಸುಮ ಟಿ.ಎಸ್.	ವಿಭಾಗಾಧಿಕಾರಿಗಳು, ಇ&ಸಿ ವಿಭಾಗ	9886330237
21.	ಯು. ವೀರಣ್ಣ	ಆಯ್ಕೆ ಶ್ರೇಣಿ ಉಪನ್ಯಾಸಕರು, ಇ&ಸಿ ವಿಭಾಗ	9448722469
22.	ಉಮಾಮಹೇಶ್ವರ್ ವಿ.	ಆಯ್ಕೆ ಶ್ರೇಣಿ ಉಪನ್ಯಾಸಕರು, ಇ&ಸಿ ವಿಭಾಗ	9844458035
23.	ಸುನಿತಾ ಜಿ.ಕೆ.	ಆಯ್ಕೆ ಶ್ರೇಣಿ ಉಪನ್ಯಾಸಕರು, ಇ&ಸಿ ವಿಭಾಗ	9113816830
24.	ಶ್ವೇತಾ ಡಿ.ಎಂ	ಉಪನ್ಯಾಸಕರು, ಇ&ಸಿ ವಿಭಾಗ	9901228191
25.	ನಾಗರಾಜ ನಾಯ್ಕ ಡಿ.ಎನ್	ಉಪನ್ಯಾಸಕರು, ಇ&ಸಿ	9481588526
26.	ನಂದಿನಿ ಜಿ.ಸಿ.	ಉಪನ್ಯಾಸಕರು, ವಿಜ್ಞಾನ	9980976701
27.	ಸಂಜೀವಮೂರ್ತಿ ಕೆ.ಬಿ.	ಉಪನ್ಯಾಸಕರು, ಯಾಂತ್ರಿಕ ವಿಭಾಗ	9591502120
28.	ಸತೀಶ್ ಆರ್. ಸಿ.	ಉಪನ್ಯಾಸಕರು, ಯಾಂತ್ರಿಕ ವಿಭಾಗ	9740757654
29.	ಬಾಲರಾಜ ಎಲ್.ಡಿ.	ಉಪನ್ಯಾಸಕರು, ಯಾಂತ್ರಿಕ ವಿಭಾಗ	7411856225
30.	ಶ್ರೀ ಮಂಜು ಟಿ.	ಕಛೇರಿ ಅಧೀಕ್ಷಕರು	7760402991
31.	ಎಂ.ಪಿ.ನವೀನ್‌ಕುಮಾರ್	ಕಛೇರಿ ಅಧೀಕ್ಷಕರು	9743791347
32.	ಪ್ರದೀಪ್‌ಕುಮಾರ ಬಿ.ಆರ್.	ಕಛೇರಿ ಅಧೀಕ್ಷಕರು	9164608950
33.	ಲತಾ ಎಸ್.ಸಿ.	ಸಿಸ್ಟಂ ಅನಾಲಿಸ್ಟ್	9538271360
34.	ಶ್ರೀನಿವಾಸ್ ಎನ್.	ಸಹಶಿಕ್ಷಕರು, ಯಾಂತ್ರಿಕ ವಿಭಾಗ	9916068043
35.	ಚೇತನ ಹೆಚ್.ವಿ.	ಪ್ರ.ದ.ಸ.	8867419851
36.	ನಂಜುಂಡಿ ವೈ ಹಕ್ಕಳ್ಳಿ	ಪ್ರ.ದ.ಸ.	7829292239
37.	ಶ್ರೀನಿವಾಸ ಡಿ.ವಿ.	ಸಹಶಿಕ್ಷಕರು ಯಾಂತ್ರಿಕ ವಿಭಾಗ	8277498466
38.	ಕೇಶವಮೂರ್ತಿ ಆರ್.	ಸಹಶಿಕ್ಷಕರು, ಇ&ಸಿ ವಿಭಾಗ	9880374295

4(1)(ಬಿ)[x] ಸಿಬ್ಬಂದಿಗಳ ಮಾಸಿಕ ಸಂಭಾವನೆ ವಿವರ :

ಸಂಸ್ಥೆಯ ಸಿಬ್ಬಂದಿಗಳಿಗೆ ಮಾರ್ಚ್ 2023 ತಿಂಗಳಿಗೆ ವಿತರಿಸಲಾದ ಒಟ್ಟು ಸಂಬಳದ ವಿವರ

ಕ್ರಮಸಂಖ್ಯೆ	ಹೆಸರು ಶ್ರೀ/ಶ್ರೀಮತಿ	ಪದನಾಮ	ಒಟ್ಟು ಸಂಬಳ (ರೂ.ಗಳಲ್ಲಿ)
1.	ಡಿ.ಎಸ್. ರವಿಶಂಕರ	ಪ್ರಾಂಶುಪಾಲರು, ಪ್ರಭಾರೆ (ಆಯ್ಕೆ ಶ್ರೇಣಿ ಉಪನ್ಯಾಸಕರು, ಇ&ಸಿ ವಿಭಾಗ)	2,58,110
2.	ನಾಗರತ್ನ ಸಿ.	ಕುಲಸಚಿವರು	68,171
3.	ಎಸ್.ಆರ್. ರವೀಂದ್ರ	ಆಯ್ಕೆ ಶ್ರೇಣಿ ಉಪನ್ಯಾಸಕರು, ಕಾಮಗಾರಿ ವಿಭಾಗ	2,73,783
4.	ಕೆ.ಸಿ. ಶ್ರೀಧರ	ಆಯ್ಕೆ ಶ್ರೇಣಿ ಉಪನ್ಯಾಸಕರು, ಕಾಮಗಾರಿ ವಿಭಾಗ	2,57,691
5.	ಹೆಚ್. ಜಯಪ್ಪ	ಆಯ್ಕೆ ಶ್ರೇಣಿ ಉಪನ್ಯಾಸಕರು, ಕಾಮಗಾರಿ ವಿಭಾಗ	2,50,569
6.	ಶೇಷಾಚಲ ಸಿ.ಹೆಚ್.	ಉಪನ್ಯಾಸಕರು, ಸಿವಿಲ್ ವಿಭಾಗ	1,18,104
7.	ರೇವಣಿ ನಾಯ್ಕ	ಉಪನ್ಯಾಸಕರು, ಗಣಕಯಂತ್ರ ವಿಭಾಗ	1,13,442
8.	ಡಾ.ಎಲ್.ಎಸ್.ಮಂಜುನಾಥ್	ಆಯ್ಕೆ ಶ್ರೇಣಿ ಉಪನ್ಯಾಸಕರು, ಸಿವಿಲ್ ವಿಭಾಗ	2,42,944
9.	ಶಿಲ್ಪಾ ಜಿ.	ಉಪನ್ಯಾಸಕರು, ಕಾಮಗಾರಿ ವಿಭಾಗ	1,06,872
10.	ಸುರೇಶ್ ಬಿ.ಎಸ್.	ಆಯ್ಕೆ ಶ್ರೇಣಿ ಉಪನ್ಯಾಸಕರು, ಇ & ಇ ವಿಭಾಗ	2,55,190
11.	ಸುರೇಖ ಪಿ.ಬಿ.	ಆಯ್ಕೆ ಶ್ರೇಣಿ ಉಪನ್ಯಾಸಕರು, ಗಣಕಯಂತ್ರ ವಿಭಾಗ	2,22,358
12.	ಭಾಮ ಸಿ.	ಆಯ್ಕೆ ಶ್ರೇಣಿ ಉಪನ್ಯಾಸಕರು, ಗಣಕಯಂತ್ರ ವಿಭಾಗ	2,23,238
13.	ದ್ರಾಕ್ಷಾಯಣಿ ಎಲ್.ಬಿ.	ಉಪನ್ಯಾಸಕರು, ಗಣಕಯಂತ್ರ ವಿಭಾಗ	1,07,562
14.	ದೀಪಿಕಾ ಪಿ.	ವಿಭಾಗಾಧಿಕಾರಿಗಳು, ಸಿ.ಎಸ್. ವಿಭಾಗ	1,06,872
15.	ಸಂಜಯ್ ಎಂ.ವಿ.	ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ	1,06,872
16.	ಕಾಶಿನಾಥ್ ಬೇದರೆ	ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ	1,07,602
17.	ಉಮೇಶ್ ಡಿ.ಕೆ	ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ	1,06,872
18.	ಪ್ರಿಯಾ ಎಂ.ಕೆ.	ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ	1,16,508

19.	ಪ್ರಸನ್ನ ಕುಮಾರ್ ಬಿ.ಆರ್.	ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ	1,06,872
20.	ಸುಮ ಟಿ.ಎಸ್.	ವಿಭಾಗಾಧಿಕಾರಿಗಳು, ಇ&ಸಿ ವಿಭಾಗ	2,58,015
21.	ಯು. ವೀರಣ್ಣ	ಆಯ್ಕೆ ಶ್ರೇಣಿ ಉಪನ್ಯಾಸಕರು, ಇ&ಸಿ ವಿಭಾಗ	2,29,074
22.	ಉಮಾಮಹೇಶ್ವರ್ ವಿ.	ಆಯ್ಕೆ ಶ್ರೇಣಿ ಉಪನ್ಯಾಸಕರು, ಇ&ಸಿ ವಿಭಾಗ	2,58,015
23.	ಸುನಿತಾ ಜಿ.ಕೆ.	ಆಯ್ಕೆ ಶ್ರೇಣಿ ಉಪನ್ಯಾಸಕರು, ಇ&ಸಿ ವಿಭಾಗ	2,23,288
24.	ಶ್ವೇತಾ ಡಿ.ಎಂ	ಉಪನ್ಯಾಸಕರು, ಇ&ಸಿ ವಿಭಾಗ	1,23,662
25.	ನಾಗರಾಜ ನಾಯ್ಕ ಡಿ.ಎನ್	ಉಪನ್ಯಾಸಕರು, ಇ&ಸಿ	1,15,942
26.	ನಂದಿನಿ ಜಿ.,ಸಿ.	ಉಪನ್ಯಾಸಕರು, ವಿಜ್ಞಾನ	1,13,442
27.	ಸಂಜೀವಮೂರ್ತಿ ಕೆ.ಬಿ.	ಉಪನ್ಯಾಸಕರು, ಯಾಂತ್ರಿಕ ವಿಭಾಗ	1,06,872
28.	ಸತೀಶ್ ಆರ್. ಸಿ.	ಉಪನ್ಯಾಸಕರು, ಯಾಂತ್ರಿಕ ವಿಭಾಗ	1,06,872
29.	ಬಾಲರಾಜ ಎಲ್.ಡಿ.	ಉಪನ್ಯಾಸಕರು, ಯಾಂತ್ರಿಕ ವಿಭಾಗ	1,06,872
30.	ಶ್ರೀ ಮಂಜು ಟಿ.	ಕಛೇರಿ ಅಧೀಕ್ಷಕರು	55,872
31.	ಎಂ.ಪಿ.ನವೀನ್‌ಕುಮಾರ್	ಕಛೇರಿ ಅಧೀಕ್ಷಕರು	55,522
32.	ಪ್ರದೀಪ್‌ಕುಮಾರ್ ಬಿ.ಆರ್.	ಕಛೇರಿ ಅಧೀಕ್ಷಕರು	55,528
33.	ಲತಾ ಎಸ್.ಸಿ.	ಸಿಸ್ಟಂ ಅನಾಲಿಸ್ಟ್	60,109
34.	ಶ್ರೀನಿವಾಸ್ ಎನ್.	ಸಹಶಿಕ್ಷಕರು, ಯಾಂತ್ರಿಕ ವಿಭಾಗ	46,696
35.	ಚೇತನ ಹೆಚ್.ವಿ.	ಪ್ರ.ದ.ಸ.	43,429
36.	ನಂಜುಂಡಿ ವೈ ಹಕ್ಕಳ್ಳಿ	ಪ್ರ.ದ.ಸ.	39,537
37.	ಶ್ರೀನಿವಾಸ ಡಿ.ವಿ.	ಸಹಶಿಕ್ಷಕರು ಯಾಂತ್ರಿಕ ವಿಭಾಗ	54,660
38.	ಕೇಶವಮೂರ್ತಿ ಆರ್.	ಸಹಶಿಕ್ಷಕರು, ಇ&ಸಿ ವಿಭಾಗ	39,523

4(1)b [XI] ಅನುದಾನ ಹಂಚಿಕೆ :

2022-23ನೇ ಸಾಲಿನ ಬಿಡುಗಡೆಯಾದ ಅನುದಾನ ಮತ್ತು ವೆಚ್ಚಗಳ ವಿವರ:

ಕ್ರಮ ಸಂಖ್ಯೆ	ಅನುದಾನ ಶೀರ್ಷಿಕೆ	ಬಿಡುಗಡೆಯಾದ ಅನುದಾನ (ರೂ.ಗಳಲ್ಲಿ)	ವೆಚ್ಚಗಳ ವಿವರ (ರೂ.ಗಳಲ್ಲಿ)
1	2203-00-105-0-01-052 ದೂರವಾಣಿ ವೆಚ್ಚ	68,610-00	21,624-00
2	2203-00-105-0-01-021 ವೈದ್ಯಕೀಯ ವೆಚ್ಚ	1,42,000-00	1,21,815-00
3	2203-00-105-0-01-051 ಸಾಮಾನ್ಯ ವೆಚ್ಚಗಳು	60,000-00	57,569-00
4	2203-00-105-0-01-071 ಕಟ್ಟಡ ವೆಚ್ಚ	1,95,000-00	1,94,910-00
5	2203-00-105-0-01-324 ಅತಿಥಿ ಉಪನ್ಯಾಸಕರು	6,32,900-00	6,31,943-00
6	2203-00-105-0-01-132 ಯಂತ್ರೋಪಕರಣ/ಪೀಲೋಪಕರಣ	5,00,000-00	4,99,807-00

4(1)b (xii) ಹಂಚಿಕೆ ಮಾಡಲಾದ ಮೊಬಲಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನ ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು:

ಸಂಸ್ಥೆಯ ವಿದ್ಯಾರ್ಥಿಗಳಿಗೆ ಕೇಂದ್ರ / ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಒದಗಿಸುವ ವಿದ್ಯಾರ್ಥಿ ವೇತನ, ಸರ್ಕಾರೇತರ ಸಂಸ್ಥೆಗಳು ಒದಗಿಸುವ ವಿದ್ಯಾರ್ಥಿ ವೇತನಗಳನ್ನು ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಈ ಕೆಳಕಂಡ ವಿದ್ಯಾರ್ಥಿ ವೇತನಗಳ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ.

1. ಕೇಂದ್ರ/ರಾಜ್ಯ ಸರ್ಕಾರದ ಎಸ್.ಸಿ., ಎಸ್.ಟಿ. ಮತ್ತು ಇತರೆ ವರ್ಗಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ;
2. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಿದ್ಯಾರ್ಥಿ ವೇತನ;
3. ಸರ್ಕಾರೇತರ ಸಂಸ್ಥೆಗಳು ಒದಗಿಸುವ ವಿದ್ಯಾರ್ಥಿ ವೇತನಗಳು.

4(1)b (xiii) ಸಾರ್ವಜನಿಕ ಪ್ರಾಧಿಕಾರವು ನೀಡಿರುವ ರಿಯಾಯಿತಿಗಳು, ಅನುಮತಿ ಪತ್ರಗಳು, ಅಥವಾ ಅಧಿಕಾರಪತ್ರಗಳನ್ನು ಪಡೆಯುವವರ ವಿವರಗಳು:

- ಯಾವುದೂ ಇಲ್ಲ -

4(1)b (xiv) ಸಾರ್ವಜನಿಕ ಪ್ರಾಧಿಕಾರದ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳು:

- ಯಾವುದೂ ಇಲ್ಲ -

4(1)b (xv) ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು:

- ಯಾವುದೂ ಇಲ್ಲ -

4(1)b[xvi] ಸಾರ್ವಜನಿಕ ಪ್ರಾಧಿಕಾರ/ಸಾರ್ವಜನಿಕ ಮಾಹಿತಿ ಅಧಿಕಾರಿ/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ಪ್ರಥಮ ಮೇಲ್ಮನವಿ ಪ್ರಾಧಿಕಾರಿಯವರ ಪದನಾಮಗಳ ವಿವರ:

ಸಾರ್ವಜನಿಕ ಪ್ರಾಧಿಕಾರದ ಹೆಸರು ಮತ್ತು ಪೂರ್ಣ ವಿಳಾಸ	ಶಿವಶರಣೆ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಶಿರಾಳಕೊಪ್ಪ, ಶಿವಮೊಗ್ಗ(ಜಿ) ಪಿನ್ ಕೋಡ್ - 577428. ದೂರವಾಣಿ ಸಂಖ್ಯೆ: 08187-233855
ಸಾರ್ವಜನಿಕ ಮಾಹಿತಿ ಅಧಿಕಾರಿ	ಪ್ರಾಚಾರ್ಯರು
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ರಿಜಿಸ್ಟ್ರಾರ್
ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿ	ಜಂಟಿ ನಿರ್ದೇಶಕರು (ಆಡಳಿತ) ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಅರಮನೆ ರಸ್ತೆ, ಬೆಂಗಳೂರು- 1